



ವಡದಿಂದ ಬಲಕ್ಕೆ

1. ಪರಿಮಾಣಗಳಲ್ಲಿ ಕಿಂಚಿತ್ತು ವ್ಯತ್ಯಾಸ ಮಾಡದ ಸ್ತುಪಂಥ
4
 3. ಈ ಪತ್ರದ ಪ್ರತಿ ಪದದ ಅರ್ಥ ವಿವರಣೆ ಬೇರೆಯವರಿಗಾಗಿ
3
 4. ಅವನ ಅಜ್ಞಿಗೆ ತುಂಬ ಸ್ವಿಯವಾದದ್ದು ಈ ಸಿಹಿ ತಿಂಡಿ
3
 6. ನೂರಾರು ಸ್ಥಳಗಳ ಈ ಪಟ್ಟಿಯಲ್ಲಿ ನಿಮ್ಮಾರ್ಪಿನ ಪಕ್ಷದ್ದು?
4
 7. ಅಂಗರಾಗವನ್ನು ಹಣ್ಣುಕ್ಕಿಂತ ದ್ವೀಪೀಯವನ ಮನದ ತುಂಬ ಸ್ವಿತಿ
4
 8. ಅವನೇಂದ ಮಹನೀಯ, ಬುಡ್ಡಿ ಇಲ್ಲದವನು?
4
 10. ತಮನ್ನಿಗಂತೂ ಕಾಣಲೇ ಇಲ್ಲ, ಕಡಲಿನ ಅತ್ಯಂತ ದ್ವೀಪ ಪ್ರಾಣ
4
 12. ಅಳುಕೊನ್ನಾ ಬೇಕಿಲ್ಲ; ಅಲ್ಲಿ ಲಭ್ಯವಿದ ಸಕಲ ಸೌಕರ್ಯ
4
 14. ಅಲ್ಲಿನ ಪರಿಸರವನ್ನು ನಿರ್ದರ್ಶಿಸುವ್ಯೇ ಕಡಲು
4
 16. ಎಲ್ಲವೂ ಅಂದಗೆದುವಂತೆ ಮಾಡಿದ್ದು ಇದೇ ಮಂಗ ಮುಂದಾಳು
3
 17. ಜೊತೆಗಾರನ ವಸ್ತುಗಳ ಬಗ್ಗೆ ಬಾರೀ ಜೋಪಾನ
3
 18. ಮನ ಕರಗುವಂತೆ ಮಾಡುವ ತಂತ್ರ ಆಗೆ ಕೈವಳವಾಗಿದೆ
4
- ಮೇಲಿನಿಂದ ಕೆಳಕ್ಕೆ
1. ಪರಿಾಪವನ್ನೆಲ್ಲ ಹೋಗಲಾಡಿಸಬೇಕೆಂದು ದೇವರಲ್ಲಿ ಕೋರಿಕೆ
3
 2. ಕೊಸರಿಗೆಂದು ಪಡೆದ್ದು ಬರೀ ಒಗರು
3
 3. ಶಾವರೀಗೊ ಪರಾಗ ಬೆರೆತರೆ ‘ಕೆಂಪು ರತ್ನ’ ಅದೀತೇ?
4
 5. ಏಕೆ ಅಷ್ಟ ಗೊಳಾಡುತ್ತಿದ್ದಾ ಈ ಆಕೆಯ ಸ್ನೇಹಿತೆ?
3
 7. ಆ ಕೆಲಸವನ್ನು ಅಂತಿಮಗೊಳಿಸಲು ಸಿಕ್ಕಿತು ಬಿಂಬಿಗೆ
4
 9. ಕಾವ್ಯವನ್ನೆಲ್ಲ ಮಾರುವತಾದದ್ದು ಅಸಲನ್ನೇ ಕುಗ್ಗಿಸಿದ ಸಮಯ
4
 11. ಗಿಡಗಳ ಮರಯಲ್ಲಿ ಕಂಡಿದ್ದು ಬೇಟೆಗಾರ ಹಾಡು
3
 13. ಅವನ ಬಗ್ಗೆ ಅಮೃತ ಮನದಲ್ಲಿ ನೀನೇ ಸಂಶಯ
4
 14. ಅಗ್ನಿ ಎಂದರೆ ಪರಿಶುದ್ಧಕಾರಕ, ಹೌದಲ್ಲ?
3
 15. ಶೈವ್ಯ ತಜುಮೆಗಾರನ ಸಾಂಪ್ರದೇಶಿ ಬೆಳ್ಳಿಯೇ ಸರಿ
3

23–06–2022 ಉತ್ತರಗಳು

ವಡದಿಂದ ಬಲಕ್ಕೆ

1. ಸದಾನಂದ 3. ನಿರ್ಜಾ 4. ಸಮೀರ ; 6. ನಮಸ್ಕಾರ 7. ಕಾಗಳತೆ
 9. ಶತಪದ 11. ಸುಮಧುರ 13. ನಗೇಕಾರ 15. ತಾರಾಲೋಕ 17. ಕುಕ್ಕುಟ
 18. ರಶೀತಿ 19. ಕಿಡಿನುಡಿ
- ಮೇಲಿನಿಂದ ಕೆಳಕ್ಕೆ
2. ಸಜ್ಜನ 2. ದಸರ 3. ನಿರಾಳ 5. ರಹಿತ 7. ಕೂರಿಸು 8. ತೆಪರ 9. ಶಮನ
 10. ದಪ್ಪರ 12. ಧುಮುಕು 14. ಗೆಳತಿ 15. ತಾಟಕ 16. ಕರಡಿ

ಲೋಕಲ್ ಗ್ರಾಹ ಎಂದರೇನು?

ಅನಂತ ಎನಿಸುವಂಥ ವಿಸ್ತಾರದ ವಿಶ್ವದಲ್ಲಿ ಈವರಗೆ ತಿಳಿದಿರುವಂತೆ ಎರಡು ಟ್ರಿಲಿಯನ್ (ಎಂದರೆ 2000 ಶತಕೋಟಿ) ಗ್ಯಾಲಕ್ಷಿಗಳಿವೆ. ಇಮ್ಮು ಗ್ಯಾಲಕ್ಷಿಗಳು ವಿಶ್ವದಲ್ಲಿ ಸಮಾನ ದೂರಗಳಲ್ಲಿ ಹರಡಿಕೊಂಡಿಲ್ಲ; ಅವು ಭಿನ್ನ ಭಿನ್ನ ಸಂಖ್ಯೆಗಳಲ್ಲಿ ಅಲ್ಲಿಲ್ಲಿ ಗುಂಪು ಗುಂಪುಗಳಾಗಿವೆ. ಹಾಗೆ ಸರಿಸುಮಾರು ಪವತ್ತರಪ್ಪು ಸಂಖ್ಯೆಯಲ್ಲಿನ ಒಂದರೊಡನೆಯಾದು ಗುರುತ್ವದಲ್ಲಿ ಒಂಧಿಗಳಾಗಿರುವ ಗ್ಯಾಲಕ್ಷಿಗಳ ಸಮೂಹಗಳೇ ಗ್ಯಾಲಕ್ಷೀಯ ಗುಂಪುಗಳು (ಗ್ಯಾಲಕ್ಷ್‌ ಗ್ರಾಹಗ್ರಾಹ). ವಿಶ್ವದಲ್ಲಿ ಇಂತಹ ಸುಮಾರು ನಲವತ್ತು ಶತಕೋಟಿ ಗ್ಯಾಲಕ್ಷೀಯ ಗುಂಪುಗಳಿವೆ. ಅವಗಳಲ್ಲಿ ನಮ್ಮ ‘ಸ್ಕ್ರೀರ ಪಥ’ ಗ್ಯಾಲಕ್ಷೀಯನ್ನು ಒಳಗೊಂಡಿರುವ ಗ್ಯಾಲಕ್ಷೀಯ ಸಮೂಹವೇ ‘ಲೋಕಲ್ ಗ್ರಾಹ’.

ಲೋಕಲ್ ಗ್ರಾಹನಲ್ಲಿ ಸ್ಕ್ರೀರ ಪಥವೂ ಸೇರಿದಂತೆ ಒಟ್ಟು 51 ಗ್ಯಾಲಕ್ಷಿಗಳಿವೆ: ಸ್ಕ್ರೀರ ಪಥ, ಅಂಡ್ರೋಮೇಡಾ, ಸಿಗಾರ್ ಗ್ಯಾಲಕ್ಷೆ, ಪಿನ್ ವಿಲ್ ಗ್ಯಾಲಕ್ಷೆ, ಎಂ 33, ವಲ್ರ್ ಪೂಲ್ ಗ್ಯಾಲಕ್ಷೆ, ಸೋಂಪ್ರೇರ್ ಗ್ಯಾಲಕ್ಷೆ, ಇತ್ಯಾದಿ ಒಂದರಿಂದ ಮತ್ತೊಂದು ಸಾವಿರಾರಿಂದ ಮಿಲಿಯಾರ್ತರ ಜ್ಯೋತಿರವರ್ಚನೆಗಳವರೆ ಎವಿಧ ಅಂತರಗಳಲ್ಲಿರುವ ಈ ಗ್ಯಾಲಕ್ಷೆ ಸಮೂಹ ಒಟ್ಟು ಸಮೀಪ ಹತ್ತು ದಶಲಕ್ಷ ಜ್ಯೋತಿರವರ್ಚನೆಗಳಮ್ಮೆ ವಿಸ್ತಾರಕ್ಕೆ ಹರಡಿದೆ ಆದರೆ, ಲೋಕಲ್ ಗ್ರಾಹನಲ್ಲಿ ನಮ್ಮ ಸ್ಕ್ರೀರ ಪಥದರ್ವಕ ಬ್ಯಹತ್ ಗ್ಯಾಲಕ್ಷಿಗಳು ಕೆಲವೇ ಕೆಲವು: ‘ಅಂಡ್ರೋಮೇಡಾ ಗ್ಯಾಲಕ್ಷೆ (ಚತ್ತರ್), ಸ್ಕ್ರೀರಪಥ’ (ಚತ್ತ್ರೀ), ಎಂ33 (ಚತ್ತ್ರು)... ಇತ್ಯಾದಿ. ಲೋಕಲ್ ಗ್ರಾಹನ ಅಷ್ಟು ಗ್ಯಾಲಕ್ಷೆಗಳಲ್ಲಿ ಅಂಡ್ರೋಮೇಡಾ ಗ್ಯಾಲಕ್ಷೀಯೇ ಅತ್ಯಂತ ದೊಡ್ಡದು. ಸ್ಕ್ರೀರ ಪಥದ್ದು ದ್ವಿತೀಯ ಸ್ಥಾನ. ಈ ಸಮೂಹದ ಅತ್ಯಂತ ಪಟ್ಟ ಗ್ಯಾಲಕ್ಷೆ ‘ಸೆಗ್ನ್‌2’ (Segue2). ಈ ಪರಮ ಕುಳಿ ಗ್ಯಾಲಕ್ಷೀಯಲ್ಲಿರುವ ನಕ್ಷತ್ರಗಳು ಕೇವಲ ಒಂದೇ ಸಾವಿರ (ಸ್ಕ್ರೀರ ಪಥದಲ್ಲಿ ಹತ್ತು ಸಾವಿರ ಕೋಟಿ ನಕ್ಷತ್ರಗಳಿವೆ)



ವಿಶ್ವಯ ಏನೆಂದರೆ, ಲೋಕಲ್ ಗ್ರಾಹನ ದ್ವೀಪೀ ಗ್ಯಾಲಕ್ಷಿಗಳು ಅವನ್ನು ಪರಿಷ್ಟಿಮಿಸುತ್ತಿರುವ ‘ಲಾಪರಗ ಗ್ಯಾಲಕ್ಷೆ’ಗಳನ್ನು ಪಡೆದಿವೆ. ಉದಾಹರಣೆಗೆ ನಮ್ಮ ಸ್ಕ್ರೀರಪಥವನ್ನು ಬ್ಯಹತ್ ಮಾಜಲಾನಿಕ್ ಮೇಡ (ಚತ್ತ್ರು4), ಚಿಕ್ಕ ಮಾಜಲಾನಿಕ್ ಮೇಡ, ಸೆಗ್ನ್ 2 ಇತ್ಯಾದಿ ಗ್ಯಾಲಕ್ಷಿಗಳು ಪರಿಷ್ಟಿಮಿಸುತ್ತಿವೆ. ಲೋಕಲ್ ಗ್ರಾಹನಲ್ಲಿ ಸ್ಕ್ರೀರ ಪಥಕ್ಕೆ ಅತ್ಯಂತ ಸಮೀಪದಲ್ಲಿರುವ ಗ್ಯಾಲಕ್ಷೆ ಕ್ವಾನಿಸ್ ಮೇಡರ್ ಡ್ವಾ. ಇದು 42,000 ಜ್ಯೋತಿರವರ್ಚನೆ ದೂರದಲ್ಲಿದೆ. ಹಾಗೆಯೇ ಅತ್ಯಂತ ದೂರದಲ್ಲಿರುವ ಗ್ಯಾಲಕ್ಷೆ ಸಿಟೆರಿಯನ್ ಡ್ವಾ. ಈ ಕುಳಿ ಗ್ಯಾಲಕ್ಷೆ ಸ್ಕ್ರೀರ ಪಥದಿಂದ ಮಾರು ದಶಲಕ್ಷ ಜ್ಯೋತಿರವರ್ಚನೆ ದೂರದಲ್ಲಿದೆ!

■ ಎನ್. ವಾಸುದೇವ್